

ಕೋಲಾರ (ಮಿಭಜಿತ) ಜಿಲ್ಲೆಯ ಗ್ರಾಮೀಣ ಜನತೆಯ ಮೇಲೆ ಸಂತೆಗಳ ಪ್ರಭಾವ: ಒಂದು ಅಧ್ಯಯನ

ವೆಂಕಟೇಶಪ್ಪ ಆರ್¹ ಮತ್ತು ಡಾ. ಎನ್. ಶೇಕ್‌ಮಸ್ತಾನ್²

¹ಸಂಶೋಧನಾ ವಿದ್ಯಾರ್ಥಿ, ²ಪ್ರಾಧ್ಯಾಪಕರು

ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಸಾರಾಂಶ: (Abstract)

ಭಾರತ ದೇಶ ಹೆಚ್ಚೆನದಾಗಿ ಗ್ರಾಮೀಣ ಪ್ರದೇಶಗಳಿಂದ ಕೂಡಿದ ರಾಷ್ಟ್ರವಾಗಿದೆ. ಇವುಗಳು ಪ್ರಧಾನವಾಗಿ ಕೈಫಿಯನ್ನು ಅವಲಂಭಿಸಿವೆ. ಇಲ್ಲಿ ಬೆಳೆಯುವ ಬೆಳೆಗಳಿಗೆ ಮಾರಾಟದ ಸ್ಥಳಗಳಾಗಿ ಸಂತೆಗಳನ್ನು ಕಾಣಬಹುದು. ಹಲವಾರು ಗ್ರಾಮಗಳು ತಮಗೆ ಅನುಕೂಲವಾಗುವ ಒಂದು ನಿರ್ದಿಷ್ಟ ಸ್ಥಳದಲ್ಲಿ ಸರಹಡನ್ನು ಕೂಡಿಹಾಕುತ್ತಾರೆ. ಹೀಗೆ ವಾರದ ಒಂದು ನಿಗದಿತ ದಿನ ತಮ್ಮ ಸರಹ-ಸೇವೆಗಳನ್ನು ಪರಿಸ್ಥರ ಮಾರುವ ಮತ್ತು ಕೊಳ್ಳುವ ಜನ ಸೇರುವ ಪ್ರಕ್ರಿಯೆಯನ್ನು ಸಂತೆಗಳು ಎಂದು ಕರೆಯಲಾಗುತ್ತದೆ. ಮಾನವನ ಜ್ಞಾನ ವ್ಯೇಜ್ಞಾನಿಕವಾಗಿ ಅಭಿವೃದ್ಧಿಯಾದಷ್ಟು ಸಂತೆಗಳ ಸ್ವರೂಪದಲ್ಲಿ ಬದಲಾವಣೆಯನ್ನು ಕಾಣಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಸಂತೆಗಳು ಜನತೆಗೆ ಅನುಕೂಲವಾಗುವ ಸೌಲಭ್ಯಗಳನ್ನು ಒದಗಿಸುತ್ತವೆ. ಈ ಲೇಖನವನ್ನು ಅನೇಕ ಮೂಲ ಮತ್ತು ದ್ವಿತೀಯ ಆಕರ್ಗಳನ್ನು ವಿಮರ್ಶಿಸೋಳಲಾಗಿ ಸಿದ್ಧಪಡಿಸಲಾಗಿದೆ.

ಮುಖ್ಯಪದಗಳು (Keywords): ಗ್ರಾಮೀಣ ಜೀವನ, ಆರ್ಥಿಕತೆ, ಸಂತೆ, ಕೋಲಾರ.

ಶಿರಿಕೆ

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಂತೆಗಳ ಪಾತ್ರ ಮಹತ್ವದಾಗಿದೆ. ಕನ್ನಡ ನಿಘಂಟಿನ ಪ್ರಕಾರ “ಸಂತೆಯೆಂದರೆ ಸರಹಡಗಳನ್ನು ಮಾರುವುದಕ್ಕೂ-ಕೊಳ್ಳುವುದಕ್ಕೂ ನಿರ್ದಿಷ್ಟ ದಿನಗಳಲ್ಲಿ ಜನರು ಸೇರುವ ಸ್ಥಳ; ಗುಂಪು ಸೇರಿ ವ್ಯಾಪಾರ ಮಾಡುವ ಜಾಗ”¹ ಎಂದು ಉಲ್ಲೇಖವಾಗಿದೆ. ಕೋಲಾರವು ಕನಾಟಿಕ ರಾಜ್ಯದ ಜಿಲ್ಲಾ ಕೇಂದ್ರವಾಗಿದೆ. ಇದು ಗ್ರಾಮೀಣ ಪ್ರದೇಶಗಳಿಂದ ಕೂಡಿದೆ. ವಾರದ ಸಂತೆಗಳು ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಇಂದಿಗೂ ನಡೆದುಕೊಂಡು ಬರುತ್ತವೆ. ಹಿಂದಿನ ಕಾಲದಲ್ಲಿ ಅರಸರ ಆದೇಶದಂತೆ ಅಥವಾ ಸ್ಥಳೀಯ ಸಂಸ್ಥೆಗಳ ತೀವ್ರಾನದಂತೆ ಇಂತಹ ಸಂತೆಗಳನ್ನು ನಡೆಲಾಗುತ್ತಿತ್ತು. ಅನೇಕ

¹ ಕನ್ನಡ ನಿಘಂಟು-8ನೆಯ ಸಂಪುಟ, ಕನ್ನಡ ಸಾಹಿತ್ಯ ಪರಿಷತ್. ಪು.ಸಂ. 8228.

Please cite this article as: ವೆಂಕಟೇಶಪ್ಪ ಆರ್ ಮತ್ತು ಡಾ. ಎನ್. ಶೇಕ್‌ಮಸ್ತಾನ್. (2024). ಕೋಲಾರ (ಮಿಭಜಿತ) ಜಿಲ್ಲೆಯ ಗ್ರಾಮೀಣ ಜನತೆಯ ಮೇಲೆ ಸಂತೆಗಳ ಪ್ರಭಾವ: ಒಂದು ಅಧ್ಯಯನ. ಪ್ರತಿಷಂಖ: ಮುಖ್ಯಪದಗಳು ಕನ್ನಡ ರೀಸರ್ಚ್ ಜರ್ನಲ್ ಆಫ್ ಇಂಡಿಯನ್ ಸಂಪುಟ-೫, ವಿಶೇಷ ಸಂಖೆ-೨. ಪು.ಸಂ. 59-66.

ಶಾಸನಗಳಲ್ಲಿ ಸಂತೆಗಳ ವಿವರಗಳನ್ನು ಉಲ್ಲೇಖಿಸಲಾಗಿದೆ. ಕೈವಾರದ 1362ರ ಶಾಸನ ಕಂಪಣನ ಆಜ್ಞಾಕೆಯಲ್ಲಿ ಕೈವಾರ ನಾಡಿನ ಸಮಸ್ತ ಜನರು, ನಾನಾದೇಶಿ, ಗೌಂಡ, ಪ್ರಜೆಗಳ ಸಮೂಖಿದಲ್ಲಿ ಸಾಮಂತ ರಾಜಕ್ಯದೇವನ್ನು ಸಂತೆಯನ್ನು ಆರಂಭಿಸಿ, ಪಟ್ಟಣಸ್ಥಾಮಿ ನೋಡಿಕೋಳ್ಳುತ್ತಿದ್ದನ್ನು ತಿಳಿಸುತ್ತದೆ. ಅಲ್ಲದೆ ಸಂತೆಯಿಂದ ಬರುವ ರಾಜ್ಯಾದಾಯ, ನಾಡಾದಾಯ, ತೆಟ್ಟರ ಆಯ ಹಾಗೂ ಮಿಂಡಗುಡ್ಡ ಆಯಗಳನ್ನು ಎತ್ತುವ ಹಕ್ಕನ್ನು ದಾಖಿಲಿಸಿದೆ. ಚಿಂತಾಮಣಿ ತಾಲ್ಲೂಕಿನ ಹಿರಣ್ಯಾಲ್ಯಿಯ 1423ರ ಶಾಸನದಲ್ಲಿ ಗೋಪಿನಾಥ ದೇವರ ಸೇವೆಗೆಂದು ಬಿಟ್ಟರುವ ದಾನಗಳಲ್ಲಿ, ಸಂತ ಆದಾಯದ ಉಲ್ಲೇಖಿವಿರುವುದು ಗಮನಾರ್ಹವಾಗಿದೆ.

“ಬುಕಾನನ್” 1800ರಲ್ಲಿ ಮಾಲೂರಿನ ವಾರದ ಸಂತೆಯ ಬಗ್ಗೆ ತನ್ನ ಗ್ರಂಥದಲ್ಲಿ ಬರೆಯುತ್ತಾನೆ. ಅಲ್ಲಿ ಮಾರಾಟವಾಗುತ್ತಿದೆ ಪ್ರಮುಖ ಸರಕುಗಳಾದ ಕೈಮಗ್ಗದ ಬಟ್ಟೆಗಳು, ಕಂಬಳ, ಕಟ್ಟಣಿದ ವಸ್ತುಗಳ ಬಗ್ಗೆ ಹೇಳಿದ್ದಾನೆ. ಆಧುನಿಕ ದಿನಗಳಲ್ಲಿಯೂ ಕೂಡ ಸಂತೆಗಳು ಸ್ಥಳೀಯ ಸರಕುಗಳ ಅಥವಾ ಉತ್ಪನ್ನಗಳಿಗೆ ಪ್ರಾಧಿಕ ಮಾರುಕಟ್ಟೆಯ ಅವಶ್ಯಕತೆಯನ್ನು ಮೂರ್ಕೆಸುತ್ತಾ ಉಪಯುಕ್ತ ಉದ್ದೇಶಗಳನ್ನು ಸಾಧಿಸುತ್ತಿವೆ”². ಈ ಸಂತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಮತ್ತು ಉತ್ಪಾದಕರನೇಲ್ಳಿಗೊಂದು ಸಣ್ಣ ಮುಟ್ಟಿ ಬೆಳ್ಳಿರೆ ವ್ಯಾಪಾರಿಗಳು ತಮ್ಮ ಸರಕುಗಳನ್ನು ಮಾರಾಟಕ್ಕೆ ಇಡುತ್ತಾರೆ. ಬಳೆಕೆದಾರರು ಮತ್ತು ಮಧ್ಯವರ್ತಿಗಳು ತಮ್ಮ ಅವಶ್ಯಕತೆಗನುಗೊಂಡಾಗಿ ಸರಕುಗಳನ್ನು ಕೊಂಡುಕೊಳ್ಳುತ್ತಾರೆ. ಸಣ್ಣ ಪ್ರಮಾಣದ ಉತ್ಪಾದಕರಿಗೆ ಇಂತಹ ಮಾರುಕಟ್ಟೆಗಳು ಹೆಚ್ಚಿನ ಅನುಕೂಲವಾಗುತ್ತವೆ. “ಈ ವಾರದ ಸಂತೆಗಳಲ್ಲಿ ಸಣ್ಣಮುಟ್ಟಿ ಸಂಚಾರಿ ವ್ಯಾಪಾರಿಗಳು, ದಾರಿ ಬದಿಯ ಅಂಗಡಿಯವರು, ಗುಜರಿ ವ್ಯಾಪಾರಿಗಳು, ಗಾಡಿಗಳ ಮೇಲೆ ವಸ್ತುಗಳನ್ನು ಹೇರಿ ಮಾರಾಟ ಮಾರುವವರನ್ನು ಕಾಣಬಹುದು. ಇವರಲ್ಲಿ ಕಡಿಮೆ ಬೆಲೆಯಿಂದ ಹೆಚ್ಚಿನ ಬಡ ಜನರನ್ನು ಆಕರ್ಷಿಸುತ್ತಾರೆ”³.

“ಪ್ರಾಚೀನ ಮತ್ತು ಮಧ್ಯಕಾಲೀನ ಕನಾರಾಟಕದ ಸಂತೆ, ಪೇಟೆ, ಪಟ್ಟಣಗಳಲ್ಲಿ ವ್ಯಾಪಾರವಾಗುತ್ತಿದ್ದ ಪ್ರಮುಖ ಸರಕುಗಳು ಭತ್ತ, ಜೋಳ, ಗೋಧಿ, ಅಕ್ಕಿ, ಎಳ್ಳು, ಹಾಲುವಳಿ, ಅವರೆ, ಕಡಲೆ, ತೊಗರಿ, ಉದ್ದು, ಸಕ್ಕರೆ, ಬೆಳ್ಳ, ಜೀರಿಗೆ, ಸಾಸಿವೆ, ಮೊಸು, ಅಲ್ಲಂ, ಶುಂಠಿ, ಅರಿತಿನ, ಯಾಲಕ್ಕಿ, ಮೆಂತೆ, ತುಪ್ಪ, ಎಣ್ಣ, ಉಪ್ಪ, ಸಬ್ಬಸಗಿ, ಕೋತ್ತಂಬರಿ, ಬೆಳ್ಳಿಳಿ, ಆರುಳಿ, ಗಸಗನೆ, ಚಕ್ಕೆ, ಲವಂಗ, ಭದ್ರಮುಸ್ತಿ, ಇಂಗು, ಹತ್ತಿ, ಹಂಜಿ, ನೂಲು, ಸೀರೆಪಟ್ಟಿ, ಪಳಪಟ್ಟಿ, ಪಟ್ಟಿಸೂತ್ತ, ಬಟ್ಟಿ, ಪಂಚವಣ್ಣಿಗೆ, ಸೊಬು, ಕಂಬಳ, ಹಲಿಗೂದಲು, ವಿಳೀದಲೆ, ಅಡಿಕೆ, ಸುಣ್ಣ, ಕಡ್ಡಿಮುಡಿ; ಬೆಲೆಬಾಳುವ ವಸ್ತುಗಳಿಂದರೆ ಮಣಿ ಮಾಣಿಕ್ಯ, ಗೋಮೇಧಿಕ, ವಜ್ರವೃಧಾಯ್, ಚಂದ್ರಕಾಂತ ಮತ್ತು, ಕಕ್ಷತನ ಪಟ್ಟಿ ಚಿನ್ನ, ಮುಷ್ಣರಾಗ, ಪದ್ಮರಾಗ, ಮರಕತ, ಹವಳ, ತವರ ಇತ್ಯಾದಿ. ದೇವರ ಆರಾಧನ ವಸ್ತುಗಳಾದ ಕರ್ಮಾರ, ಅಗರಬತ್ತಿ, ಕುಂಕುಮ, ಕಸ್ತೂರಿ, ಮಲೆಗಜ; ಇವುಗಳ ಜೋತೆಗೆ ತೆಂಗಿನಕಾಯಿ, ಬಾಲೆಹಣ್ಣು, ಕಿತ್ತಲೆಹಣ್ಣು, ದ್ರಾಕ್ಷ, ಸೆಬುಹಣ್ಣು, ಗಡ್ಡೆಗಿಣಿಸು, ಮಾವಿನ ಹಣ್ಣು, ನೆಲ್ಲಿಕಾಯಿ, ಹೂ, ಹೂವಿನ ಮಾಲೆ, ಕೆಬ್ಬು, ಹಿಪ್ಪಲೆ, ಮೇರ, ಪಾದರಕ್ಕೆ, ಮಡಿಕೆ, ಗಡಿಗೆ”⁴ ಇತ್ಯಾದಿಗಳು. ಮಾನವನ ಜೀವನಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಸಂತೆಗಳು ಒದಗಿಸುತ್ತವೆ. ಇವು ಪ್ರಾಚೀನ

² ಕೋಲಾರ ಜಿಲ್ಲಾ ಗ್ರಾಮೆಟಿಯರ್, ಪು.ಸಂ. 338

³ ಅದೇ. ಪು.ಸಂ. 338

⁴ ಹಿರೇಮತ ಬಿ.ಆರ್. ಶಾಸನ ಅಧ್ಯಯನ. ಪು.ಸಂ. 89

ಮತ್ತು ಮಧ್ಯಕಾಲಿನ ಕನಾಟಕದ ಶಾಸನಗಳಲ್ಲಿ ಉಲ್ಲೇಖಿತವಾದ ಸರಕುಗಳಾಗಿರುತ್ತವೆ. ಇವುಗಳಲ್ಲಿ ಸಂಭಾರು ಪದಾರ್ಥಗಳು, ದವಸ-ಧಾನ್ಯಗಳು, ಹತ್ತಿ, ಸೀರೆ-ಬಟ್ಟೆಗಳು, ವೀಳೆದಲೆ, ಅಡಿಕೆ, ಎಣ್ಣೆ, ಉಪ್ಪು, ಕಾಯಿಪಲ್ಲೆಗಳು, ಸಕ್ಕರೆ, ಬೆಲ್ಲ ಮುಂತಾದವು ಅಧಿಕವಾಗಿ ಬಳಕೆಯಾಗುತ್ತಿದ್ದ ವಸ್ತುಗಳು. ಇವುಗಳಿಗೆ ಬೇಡಿಕೆ ಕೂಡ ಹೆಚ್ಚಿಗೆ ದದನ್ನು ಕಾಣಬಹುದು.

ಶಾಸನಗಳಲ್ಲಿ ಗುರುತಿಸಿರುವ ಪ್ರಾಚೀನ ಮತ್ತು ಮಧ್ಯಕಾಲಿನ ಕನಾಟಕದ ಅಳತೆಗಳನ್ನು ರಾಜಾದಿತ್ಯನ್ ವ್ಯವಹಾರ ಗಳಿൽ ವಿವರಿಸಿದ್ದಾರೆ.

“ $4\text{ಗಿಡ್} = 1\text{ಸೊಲ್ಗೆ}$, $4\text{ಸೊಲ್ಗೆ} = 1\text{ಮಾನ}$, $4\text{ಮಾನ} = 1\text{ಬಳ್ಳ}$, $4\text{ಬಳ್ಳ} = 1\text{ಕೊಳಗ}$, $20\text{ಕೊಳಗ} = 1\text{ಎಂಡಗ}$ ”⁵ ಈ ಅಳತೆಗಳ ಮೂಲಕ ಮಾರಾಟ ಮಾಡಲಾಗುತ್ತಿತು. ಕಾಯಿಪಲ್ಲೆಗಳು, ಹಣ್ಣು-ಹಂಪಲಗಳನ್ನು ತರಕಾರಿಗಳನ್ನು ರಾಶಿಗಳಾಗಿ ಮಾರಾಟ ಮಾಡಲಾಗುತ್ತಿತು. “ವ್ಯಾಪಾರ ಸಮಯದಲ್ಲಿ ವಸ್ತುಗಳನ್ನು ತೊಗಲು ಬಳಸುತ್ತಿದ್ದ ಬೆನಕವನ್ನು(ತೂಕದ ಕಲ್ಲು) ಬಣಜಿಗರು ಮೂರಿಸುತ್ತಿದ್ದರದರ ಉತ್ತಿಯನ್ನು ಬಸವಣ್ಣನವರ ವಚನಪೂರ್ವಂದರಲ್ಲಿದೆ”. ವ್ಯವಹಾರ ಗಳಿൽ ತೂಕಗಳ ವಿವರಗಳೆಂದು ಮುಂದುವರಿಸಿ ಹೇಳಿಪ್ಪದಾದರೆ “ $4\text{ಸುವರ್ಣ} = 1\text{ಕರ್ಕ}$, $4\text{ಕರ್ಕ} = 1\text{ಪಲ}$, $20\text{ಪಲ} = 1\text{ಬಿಸಿಗೆ}$, $5\text{ಬಿಸಿಗೆ} = 1\text{ತೊಲಿ}$, $20\text{ತೊಲಿ} = 1\text{ಬಾರೆ}$ ”⁶ ಎಂದು ಗುರುತಿಸಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ನಡೆಯುವ ತಾಲೂಕುವಾರು ಪ್ರಮುಖ ಸಂತೆಗಳು.

ಬಂಗಾರುಪೇಟ ತಾಲೂಕಿನ ಸಂತೆಗಳು: ಭಾನುವಾರ: 1) ರಾಬಟ್-ಸನ್ ಪೇಟೆ ಸಂತೆ. ಸೋಮವಾರ: 1)ಕ್ಯಾಸಂಬಳ್ಳಿ ಸಂತೆ. ಮಂಗಳವಾರ: 1) ಶ್ರೀನಿವಾಸ ಸಂದ್ರ ಸಂತೆ, 2) ಬೂದಿಕೋಟೆ ಸಂತೆ. ಬುಧವಾರ: 1)ಕೆಂಪಾಮರ ಸಂತೆ. ಶುಕ್ರವಾರ: 1) ಬಂಗಾರು ಪೇಟೆ ಸಂತೆ, 2)ಬೇತಮಂಗಳ ಸಂತೆ, 3) ಸುಂದರಪಾಳ್ಯ ಸಂತೆ. ಶನಿವಾರ: 1) ಗುಟ್ಟಹಳ್ಳಿ (ಬಂಗಾರು ತಿರುಪತಿ) ಸಂತೆ

ಕೋಲಾರ ತಾಲೂಕಿನ ಸಂತೆಗಳು: ಭಾನುವಾರ: 1) ನರಸಾಮರ. ಸೋಮವಾರ: 1) ತಂಬಿಹಳ್ಳಿ. ಮಂಗಳವಾರ: 1) ವಕ್ಕುಲೇರಿ. ಬುಧವಾರ: 1)ವೇಮಗಲ್, 2) ಪಟ್ಟು ಗುರುವಾರ 1) ಕೋಲಾರ. ಶುಕ್ರವಾರ 1) ಸುಗುಟೂರು 2) ಮಡಿವಾಳ. ಶನಿವಾರ 1)ಕ್ಯಾಲನೂರು, 2)ಮುಳ್ಳಹಳ್ಳಿ.

ಮಾಲೂರು ತಾಲೂಕಿನ ಸಂತೆಗಳು: ಸೋಮವಾರ 1)ಪೇಕಲ್, 2)ಕಾವಲಗಿರಿಯನಹಳ್ಳಿ. ಬುಧವಾರ 1) ಮಾಲೂರು, 2)ಮಾಸ್ತಿ, 3)ತೂರನಹಳ್ಳಿ. ಶನಿವಾರ 1)ಚಿಕ್ಕತಿರುಪತಿ, 2)ಚಿಕ್ಕಕುಂತೂರು.

ಮುಳಬಾಗಿಲು ತಾಲೂಕಿನ ಸಂತೆಗಳು: ಭಾನುವಾರ 1) ಕೆ ಬೃಯಪಲ್. ಮಂಗಳವಾರ: 1) ಮುಳಬಾಗಿಲು.. ಬುಧವಾರ: 1)ತಾಯಲೂರು, 2) ಹೆಬ್ಬಣಿ. ಗುರುವಾರ: 1) ಬೃರಕೂರು 2)ಆವನಿ. ಶುಕ್ರವಾರ: 1) ಮಲ್ಲನಾಯಕನಹಳ್ಳಿ 2) ಎನ್.ವಡ್ಡಹಳ್ಳಿ ಶನಿವಾರ: 1) ನಂಗಲಿ.

⁵ ಅದೇ. ಪು.ಸಂ. 81

⁶ ಅದೇ. ಪು.ಸಂ. 81

ಶ್ರೀನಿವಾಸಪುರ ತಾಲ್ಲೂಕಿನ ಸಂತೆಗಳು: ಸೋಮವಾರ: 1)ರಾಯಲ್ಲಾಡು. ಮಂಗಳವಾರ: 1)ಗೌರೋಪಲ್ಲಿ, 2)ಸೋಮಯಾಜಲಪಲ್ಲಿ. ಬುಧವಾರ: ರಾಜಪಲ್ಲಿ ಗುರುವಾರ: 1)ರೋಣಾರು. ಶುಕ್ರವಾರ: ಯಲ್ಲಾರು. ಶನಿವಾರ: 1) ಶ್ರೀನಿವಾಸಪುರ ಸಂತೆ⁷

ಸಂತೆಗಳಿಂದ ಗ್ರಾಮೀಣ ಜನರ ಜೀವನ ಸುಧಾರಣೆ ಕ್ರಮಗಳು

ಗ್ರಾಮೀಣ ಸಂತೆಗಳು ಜನತೆ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಈ ಕೆಳಗಿನಂತೆ ವಿವರಿಸಬಹುದು.

ಗ್ರಾಮೀಣ ಜನರಿಗೆ ಬೇಕಾದ ಕೃಷಿ ಉಪಕರಣಗಳನ್ನು ಒದಗಿಸುತ್ತವೆ:

ಗ್ರಾಮೀನ ಜನರ ಪ್ರಮುಖ ಕೆಬು ಕೃಷಿಯಾಗಿದೆ. ಭೂಮಿಯನ್ನು ಹದ ಮಾಡಿ ಕೃಷಿ ಕಾರ್ಯಗಳನ್ನು ಕೈಗೊಳ್ಳಲು ಬೇಕಾದ ಉಪಕರಣಗಳನ್ನು ಸರಿಯಾದ ಸಮಯಕ್ಕೆ ಸಂತೆಗಳು ಒದಗಿಸುತ್ತವೆ. ಉದಾ: ಪಿಕಾತಿ, ಗುದ್ದಲಿ, ಚೆಣಿಕೆ, ನೋಗ, ನೆಗಿಲು, ಗಡರೆ, ಹೊಡಲಿ, ಸುತ್ತಿ ಮತ್ತು ಬಿತ್ತನೆ ಕಾಲ ಸರಿಯಾಗಿ ಬಿತ್ತನೆ ಬೀಜಗಳನ್ನು ಸಂತೆಗಳು ಒದಗಿಸುತ್ತವೆ. ಪಶುಗಳ ನಿರ್ವಹಣೆಗೆ ಬೇಕಾದ ವಿವಿಧ ರೀತಿಯ ಹಗ್ಗಗಳು ಸಂತೆಗಳಲ್ಲಿ ದೊರೆಯುತ್ತವೆ. ಇವುಗಳನ್ನು ಕ್ರಮವಾಗಿ ಬಳಸಿಕೊಂಡು ಕೃಷಿ ಉತ್ಪಾದನೆಯನ್ನು ಅಧಿಕಗೊಳಿಸಲಾಗುತ್ತದೆ. ಹೆಚ್ಚೀನ ಉತ್ಪನ್ನಗಳನ್ನು ಸಂತೆಗಳಲ್ಲಿ ಅಧಿಕ ಲಾಭಗಳಿಗೆ ಮಾರಾಟ ಮಾಡಿ ಉತ್ಪಮ ಜೀವನ ನಡೆಸುತ್ತಾರೆ.

ಗ್ರಾಮೀಣ ಜನರ ವ್ಯಾಪಾರ ಚಟುವಟಿಕೆಗಳನ್ನು ಸೃಷ್ಟಿಸುತ್ತವೆ

ಸಂತೆಗಳಲ್ಲಿ ಪ್ರಾಚೀನ ಕಾಲದಿಂದಲು ಗ್ರಾಮೀಣ ಭಾಗದ, ಕಡಿಮೆ ಬಂಡವಾಳದವರೆ ವ್ಯಾಪಾರವನ್ನು ಮಾಡುತ್ತಾರೆ. ಇವರು ತಮ್ಮಗೆ ಹತ್ತಿರವಾಗುವ ಸಂತೆಗಳಲ್ಲಿ ಮಾತ್ರ ವ್ಯಾಪಾರದಲ್ಲಿ ತೊಡಗುತ್ತಾರೆ. ಇವರಗಳು ಜೀವನಕ್ಕೆ ಸಿಮೀತವಾದ ಸರಕುಗಳ ವ್ಯಾಪಾರದಲ್ಲಿ ತೊಡಗುತ್ತಾರೆ. ಅಂದರೆ ಎಣ್ಣೆ ವ್ಯಾಪಾರ, ಬಟ್ಟೆ ವ್ಯಾಪಾರ, ಬಳಿ ವ್ಯಾಪಾರ, ದಾವಸ ಧಾನ್ಯಗಳ ವ್ಯಾಪಾರ, ಪಾತ್ರಗಳ ವ್ಯಾಪಾರ, ತರಕಾರಿ ವ್ಯಾಪಾರ, ಹಣ್ಣಿ-ಹಂಪಲಗಳ ವ್ಯಾಪಾರ, ಒಣ ಮೀನು ವಿಳ್ಳಿದಲೆ ವ್ಯಾಪಾರ, ಅಡಿಕೆ-ಸುಣ್ಣಿದ ವ್ಯಾಪಾರವನ್ನು ಮಾಡಿವುದರ ಮೂಲಕ ಲಾಭಗಳನ್ನು ಗಳಿಸಿ ಸುಧಾರಿತ ಜೀವನವನ್ನು ಮುನ್ನಡಿಸುತ್ತಾರೆ. ಉದಾ: ನಂಗಲಿ ಸಂತೆಯ ವಿಳ್ಳಿದಲೆ ವ್ಯಾಪಾರಿಯಾದ ಸುಖುಮಣಿ. ಜೇ, ಈ ವ್ಯಾಪಾರವು ಮೊರ್ವೆಕರಿಂದ ರೂಢಿಯಾಗಿ ಬೆಳೆದು ಬಂದಿರುವುದಾಗಿ ತಿಳಿಸಿದ್ದಾರೆ.

ಸಂತೆಗಳು ಕಡಿಮೆ ಬೆಲೆಗಳಿಗೆ ಸರಕು-ಸೇವೆಗಳನ್ನು ಒದಗಿಸುತ್ತವೆ

ಗ್ರಾಮೀಣ ಭಾಗದ ಸಂತೆಗಳಲ್ಲಿ ದುಬಾರಿ ವ್ಯಾಪಾರಗಳಿಂತ ಸಾಧರಣ ವ್ಯಾಪಾರ ಚಟುವಟಿಕೆಗಳನ್ನು ಕಾಣಬಹುದು. ಗ್ರಾಮೀಣ ಭಾಗದ ಜನರು ಹೆಚ್ಚಿನದಾಗಿ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಜನರಾಗಿರುತ್ತಾರೆ. ಅವರು ಉತ್ಪಮ ಜೀವನ ನಡೆಸಲು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಕೂಲಿ ಮಾಡಿ ಸಂತೆ ದಿನ ರಚೆ ಪಡೆದು, ಸಂತೆಗೆ ಹೊಗಿ ಜೀವನಕ್ಕೆ ಅವಶ್ಯಕವಾದ ಬಟ್ಟೆ ಬರಿ,

⁷ ಕೋಲಾರ ಜಿಲ್ಲಾ ಗ್ರಾಮೇಟಿಯರ್. ಪು.ಸಂ. 339

ತರकಾರಿ, ಉಣಿದ ವ್ಯವಸ್ಥೆಗೆ ಬೇಕಾದ ದಿವಸ-ಧಾನ್ಯಗಳು, ಸಂಭಾರು ಪದಾರ್ಥಗಳನ್ನು ಪಡೆದು ಮುಂದಿನ ವಾರದ ವರೆಗೂ ಉಪಯೋಗಿಸುತ್ತಾರೆ. ಹೀಗೆ ಸಂತೆಗಳು ಗ್ರಾಮೀಣ ಜನತೆಗೆ ಒಹಳ ಉಪಯುಕ್ತವಾಗಿದೆ.

ಜನರಿಗೆ ಉತ್ತಮ ಆರೋಗ್ಯವನ್ನು ಒದಗಿಸುತ್ತದೆ

ಸಂತೆಗಳಲ್ಲಿ ಹೆಚ್ಚೆನದಾಗಿ ಜೈಪದಿ ರಹಿತ ವಸ್ತುಗಳ ವ್ಯಾಪಾರವನ್ನು ಕಾಣಬಹುದು. ಅಂದರೆ ರಸಾಯನಿಕ ರಹಿತ ಅಥವಾ ಶುದ್ಧ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತು. ಆದರೆ ಆಧುನಿಕವಾಗಿ ಅಲ್ಲಿಯೂ ಜೈಪದಿ ಮೂರಿತ ವಸ್ತುಗಳನ್ನು ನೋಡಲಾಗಿದೆ. ನಗರ ಪ್ರದೇಶಗಳಿಗೆ ಹೊಲಿಕೆ ಮಾಡಿದರೆ ಶುದ್ಧತೆಯನ್ನು ಕಾಣಬಹುದು. ಸಂತೆಗಳಲ್ಲಿ ದೊರೆಯುವ ಸಣ್ಣ-ಪುಟ್ಟ ವಸ್ತುಗಳನ್ನು ಗುಡಿ ಕ್ಷ್ಯಾರಿಕೆಗಳಿಂದ, ಕರ ಕುಶಲತೆಯಿಂದ ತಯಾರು ಮಾಡಿ ಮಾರಾಟ ಮಾಡಲಾಗುತ್ತಿತು. ಇವುಗಳನ್ನು ಕಾಲದಲ್ಲಿ ಸಂತೆಗಳಲ್ಲಿ ಶುದ್ಧವಾದ ವಸ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿತು. ಇಲ್ಲಿ ತುಪ್ಪ, ಎಣ್ಣೆ, ತರಕಾರಿ, ಮೀನು, ಮಾಂಸ, ಹಣ್ಣು-ಹಂಪಗಳು ಶುದ್ಧವಾಗಿ ಬೆಳೆದು ತಂದು ಮಾರಾಟ ಮಾಡುತ್ತಿದ್ದರು. ಇವುಗಳನ್ನು ಸೇವಿಸಿ ದೀರ್ಘಕಾಲ ಆರೋಗ್ಯವಾಗಿ ಜೀವಸುತ್ತಿದ್ದರು. ಇತ್ತಿಚೇನ ದಿನಗಳಲ್ಲಿ ನಗರ ಭಾಗದ ಜನರಿಗೆ ಹೊಲಿಕೆ ಮಾಡಿಕೊಂಡರೆ, ಸಂತೆಗಳಲ್ಲಿ ದೊರೆಯುವ ವಸ್ತುಗಳ ಶುದ್ಧವಾಗಿರುವುದನ್ನು ಕಾಣಬಹುದಾಗಿದೆ. ಇದರಿಂದ ನಗರ ಜನತೆಗಿಂತ, ಗ್ರಾಮೀಣ ಜನತೆ ಹೆಚ್ಚೆನ ಆರೋಗ್ಯವಂತರಾಗಿರುತ್ತಾರೆ. ಇವರು ಸಾರಿಗೆ ವ್ಯವಸ್ಥೆ ಕೊರತೆ, ಅಥವಾ ಬಡತನದಿಂದ ಸಂತೆಗಳಿಗೆ ಒಹಳ ಸುಮಾರು ಕೆ.ಮಿ.ಗಳಿಂದ ನಡೆದುಕೊಂಡು ಹೋಗಿ ಬರುತ್ತಾರೆ. ಇದ್ದರಿಂದ ಅವರಲ್ಲಿ ಉತ್ತಮ ಆರೋಗ್ಯವಾಗಿ ಕಾಣಬಹುದು.

ಸಂತೆಗಳು ಮಹಿಳಾ ವ್ಯಾಪಾರಸ್ಥರನ್ನು ಸೃಷ್ಟಿಸುತ್ತವೆ:

ಕೋಲಾರ ಜಿಲ್ಲೆಯಲ್ಲಿ ನಡೆಯುವ ಗ್ರಾಮೀಣ ಭಾಗದ ಸಂತೆಗಳಲ್ಲಿ ಮರಣರಿಗೆ ಸಾಮಾನವಾಗಿ ಮಹಿಳಾ ವ್ಯಾಪಾರಿಗಳನ್ನು ನೋಡಬಹುದಾಗಿದೆ. ಇವುಗಳಲ್ಲಿ ಹಿಂದಿನ ದಿನಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇತ್ತು. ಆದರೆ ಪ್ರಸ್ತುತ ಕಾಲಫಟ್ಟದಲ್ಲಿ ಪ್ರತಿಯೋಂದು ಸಂತೆಯಲ್ಲಿ ಸ್ಥಳೀಯವಾಗಿರುವ ಮಹಿಳೆಯರು ಸಂತೆಯ ವ್ಯಾಪಾರದಲ್ಲಿ ತೊಡುಗುತ್ತಾರೆ. ವ್ಯಾಪಾರ ಚಟುವಟಿಕೆಗಳನ್ನು ಯಾವುದೆ ಮೊಸಗಾರಿಕೆ ಇಲ್ಲದೆ ಜನರ ಸೇವೆಯನ್ನು ಮಾಡುತ್ತಾರೆ. ಇದರಿಂದ ಬರುವ ಲಾಭಗಳಿಂದ ಕುಟುಂಬಗಳನ್ನು ಮೋಷಣೆ ಮಾಡುತ್ತಾರೆ. ವಿಶೇಷವಾಗಿ ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರು ಸಂತೆ ವ್ಯಾಪಾರಿಗಳಾಗಿದ್ದಾರೆ. ಇವರು ಬರುವ ಲಾಭಗಳಿಂದ ಮಕ್ಕಳನ್ನು ಓದಿಸಿ, ವಿದ್ಯಾವಂತರನಾಗಿ ಮಾಡಿದ್ದಾರೆ. ಕೆಲವರು ಸರ್ಕಾರಿ ಕೆಲಸಗಳನ್ನು ಪಡೆದ್ದಿದ್ದಾರೆ. ಹೀಗೆ ಸಮರ್ಪಿತ ಮೂಲಕ ಹಳ್ಳಿಗಳ ಮಹಿಳೆಯರು ಸುಧಾರಿತ ಜೀವನವನ್ನು ರೂಪಿಸಿಕೊಳ್ಳಲು ಸಹಾಯಕವಾಗಿದೆ. ಉದಾ: ವಿಚ್ಛೇದಿತ ಮಹಿಳಾ ವ್ಯಾಪಾರ ಜಯಮ್ಯಾ, ನಂಗಲಿ ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡಿ ತನ್ನ ಇಬ್ಬರ ಹಣ್ಣು ಮಕ್ಕಳನ್ನು ಓದಿಸುತ್ತಿರುವುದನ್ನು ತಿಳಿಸಲಾಯಿತ್ತು.

ಗ್ರಾಮೀಣ ಜನತೆಯಲ್ಲಿ ಉತ್ಪಾದನ ಮನೋಭಾವನವನ್ನು ರೂಪಿಸುತ್ತವೆ:

ಸಣ್ಣ ಸಣ್ಣ ರೈತರು ಸಹ ಕಡಿಮೆ ಪ್ರಮಾಣದ ಉತ್ಪನ್ನಗಳನ್ನು ಸಂತೆಗಳಲ್ಲಿ ಮಾರಿ ಲಾಭಗಳನ್ನು ಸಂಪಾದಿಸಲು ಅನುಕೂಲವಾಗಿದೆ. ಸಂತೆಯಲ್ಲಿ ಮಾರಾಟ ಮಾಡಲು ಕಡಿಮೆ ಮಾರಾಟ ಸುಂಕವನ್ನು

(ಸಂತೆಯ ಆಯ) ಪಾವತಿಸಿ ಅಧಿಕ ಲಾಭಗಳನ್ನು ಪಡೆಯುತ್ತಾರೆ. ಇದ್ದರಿಂದ ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಒಟ್ಟಾರೆಯಾಗಿ ಸಂತೆಗಳಿಂದ ಜನತೆಗೆ ತೊಂದರೆಗಳು ಇಲ್ಲದೆ ಸುಖ-ಶಾಂತ ಮನೋಭಾವನೆಗಳನ್ನು ಪಡೆದು ಜೀವನವನ್ನು ಸಾಗಿಸುತ್ತಾರೆ.

ಗ್ರಾಮಗಳ ರಸ್ತೆ ಮಾರ್ಗಗಳನ್ನು ಅಭಿವೃದ್ಧಿ ಪಡೆಸುತ್ತವೆ

ಪ್ರಚೀನ ಕಾಲದಿಂದ ಕಾಲುದಾರಿಯ ಮೂಲಕ ಸಾಕು ಪ್ರಾಣೀಗಳಾದ ಕತ್ತೆ, ಕುದರೆ, ಎತ್ತಿನಗಾಡಿಗಳು, ಕುದರೆಗಾಡಿಗಳಲ್ಲಿ ಸರಕುಗಳನ್ನು ಸಾಗಿಸಿಕೊಂಡು ಬರುತ್ತಿದರು. ಇದ್ದರಿಂದ ಸಂತೆಯ ಪಯಣ ಮುಂಜಾನೆಯ ಸಮಯದಲ್ಲಿಯೇ ಪ್ರಾರಂಭಿಸಬೇಕಾಗಿತ್ತು. ಕಾಲಾಂತರದಲ್ಲಿ ರಸ್ತೆ ಮಾರ್ಗಗಳಲ್ಲಿ ಪರಿವರ್ತನೆಗೊಂಡು ವಿವಿಧ ಬಗ್ಗೆ ಸಾರಿಗೆಗಳನ್ನು ಕಾಣಬಹುದು. ಅಂದರೆ ಸ್ವೇಕಲೋಗಳು, ದ್ವೀಪಕ್ರಿಯಾಹನಗಳು, ಲಾರಿ, ಬಸುಗಳಂಬ ಬೃಹತ್ ವಾಹನಗಳಲ್ಲಿ ಜಾಸ್ತಿ ಪ್ರಮಾಣದ ಸರಕುಗಳನ್ನು ಸಂತೆಗಳಿಗೆ ಸಾಗಿಸಿ ಉನ್ನತ ಮಟ್ಟದಲ್ಲಿ ಬೆಳೆಯಲು ಸಹಾಯಕವಾಗಿವೆ. ಇದ್ದರಿಂದ ಜನತೆಗೆ ಉತ್ತಮ ಕೌಶಲ್ಯ ಮೂರಿತ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತವೆ. ಅವುಗಳನ್ನು ವ್ಯಾಪಾರ ಮಾಡುವ ವ್ಯಾಪಾರ ವರ್ಗದವರಿಗೆ ಸರಿಯಾದ ಸಮಯಕ್ಕೆ ಸರಕುಗಳು ತಲುಪುದರ ಮೂಲಕ ಜನರಿಗೆ ಮಾರಿ ಉತ್ತಮ ಲಾಭಗಳನ್ನು ಸಂಪಾದಿಸಿ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುತ್ತಾರೆ.

ಸರಕುಗಳನ್ನು ಟೋಲೋಗಳ ಮೂಲಕ ಸಾಗಿಸುವುದರಿಂದ ಸುಂಕಗಳನ್ನು ಪಾವತಿ ಮಾಡಲಾಗುತ್ತಿತು. ಬೃಹತ್ ಪ್ರಮಾಣದ ಸರಕುಗಳು ಸಂತೆಗಳಿಗೆ ಬರುವುದರ ಮೂಲಕ ವ್ಯಾಪಾರಿಗಳಲ್ಲಿ ಪೈಕಿಯೋಟಿ ಜಾಸ್ತಿಯಾಗಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಸರಕುಗಳ ದೊರೆಯುವುದರಿಂದ ಜೀವನ ಸುಧಾರಿಸಿಕೊಳ್ಳಬಹುದು. ಇವು ಜನರ ಕಲ್ಯಾಣಕ್ಕೆ ಕಾರಣವಾಗುತ್ತದೆ. ಆಧುನಿಕವಾಗಿ ರೈತ ವರ್ಗದವರಿಗೆ ಸರ್ಕಾರದ ವರ್ತಿಯಿಂದ ಸಾರಿಗೆ ಶಾಲಭ್ಯಗಳನ್ನು ಒದಗಿಸಿಕೊಡುವುದರ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಾರೆ. ಅವುಗಳನ್ನು ಸುಲಭವಾಗಿ ಮಾರಾಟ ಮಾಡಿ ಅಧಿಕ ಲಾಭಗಳನ್ನು ಪಡೆದು ಜೀವನವನ್ನು ಅಸನುಗೋಳಿಸಿಕೊಳ್ಳುತ್ತಾರೆ. ಸಂತೆಗಳ ಅಭಿವೃದ್ಧಿಗಾಗಿ ಎಲ್ಲಾ ಉರುಗಳಿಗೆ ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ.

ಸಂತೆಗಳಿಂದ ಹಳ್ಳಿಯ ಜನತೆ ಪಶುಸಂಗೋಪನೆಯನ್ನು ಅಭಿವೃದ್ಧಿ ಪಡಿಸಲಾಗಿದೆ:- ಹಿಂದಿನ ಕಾಲದಲ್ಲಿ ದನಕರಗಳು, ಕುರಿ-ಮೇಕೆಗಳನ್ನು ಬಹಳ ದೊರದಿಂದ ಸಂತೆಗಳಿಗೆ ಸಾಗಿಸಿ ಮಾರಲಾಗುತ್ತಿತು. ಇದು ಗ್ರಾಮ ಜನತೆ ಕಷ್ಟವಾಗುತ್ತಿತು. ಆದರೆ ಪ್ರಸ್ತುತವಾಗಿ ಆಧುನಿಕವಾಗಿ ಸಾರಿಗೆ ಸಂಪರ್ಕಗಳಿಂದ ಸುಲಭವಾಗಿ ವಾಹನಗಳ ಮೂಲಕ ಪ್ರಾಣಿಗಳನ್ನು ಸಾಗಿಸುವುದರಿಂದ, ಹೆಚ್ಚು ಹೆಚ್ಚು ಪಶುಸಂಗೋಪನೆಯ ಪಾರಂಗಳನ್ನು ಹಾಕಿ ಪ್ರಾಣಿಗಳನ್ನು ಬೆಳೆಸಿ, ಸಂತೆಗಳಿಗೆ ತಂದು ಮಾರಾಟ ಮಾಡಿ ಲಾಭಗಳನ್ನು ಗಳಿಸುತ್ತಿದ್ದಾರೆ.

ಸಂತೆಗಳು ರೂಪಿಸುವ ಸಾಮಾಜಿಕ ಅಂಶಗಳು

ಸಾಮಾಜಿಕವಾಗಿ ಸಂತೆಗಳು ಗ್ರಾಮೀಣ ಜನರನ್ನು ಹೇಗೆ ಸುಧಾರಿಸುತ್ತವೆಂಬುದನ್ನು ಈಕೆಳಗಿನಂತೆ ವಿವರಿಸಬಹುದಾಗಿದೆ.

ಹಳ್ಳಿಯ ಜನರ ಕೌಟಂಬಿಕ ಸಾಮರಸ್ಯವನ್ನು ಸಂತೆಗಳು ಕಾಪಾಡುತ್ತವೆ

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಜಗಳಗಳು ಸರ್ವ ಸಾಮಾನ್ಯವಾಗಿರುತ್ತವೆ. ಅದರಲ್ಲಿ ದಂಪತ್ತಿಗಳ ಜಗಳಗಳನ್ನು ಕಾಣಬಹುದು. ಅಂತಹ ವಾತಾವರಣಗಳನ್ನು ಸಂತೆಗಳು ಮಾಯಗೋಳಿಸುತ್ತಿದ್ದವು. ಕುಟುಂಬದ ಯಜಮಾನರು ಸಂತೆಗಳಿಂದ ತರುವ ಸಹಿ-ತಿಂಡಿಗಳನ್ನು ಸಾಮಾನ್ಯವಾಗಿ ಹಂಚುವುದರ ಮೂಲಕ ವಾರದಿಂದ ಬಂದಿರುವ ಕೆಲವು ಸಾಮರಸ್ಯಗಳ ಮಾಯಗೋಳಿಸುತ್ತವೆ. ಹಾಗೆಯೇ ಗಂಡ-ಹೆಂಡತಿಯ ಜಗಳವಾಡಿ ಮುನಿಸಿಕೊಂಡಿದರೆ, ಹೆಂಡಂತಿಯನ್ನು ಸಂತೆಗೆ ಕರೆದುಕೊಂಡು ಹೋಗಿ ಅವರುಗೆ ಬೇಕಾದದನ್ನು ಕೊಡಿಸುವುದರ ಮೂಲಕ ಮತ್ತೆ ಹೊಂದಾಗುವುದನ್ನು ಕಾಣಬಹುದು. ಹೀಗೆ ಸಂತೆಗಳು ಕೌಟಂಬಿಕ ಸಾಮರಸ್ಯವನ್ನು ಕಾಪಾಡಿಕೊಂಡು ಬರುತ್ತವೆ.

ಸಂತೆಗಳು ಜನರ ಸಹಕಾರ ಮನೋಭಾವನೆ ಬೆಳೆಸುತ್ತವೆ

ಗ್ರಾಮೀಣ ಭಾಗದ ಜನರಲ್ಲಿ ಬಡವ ಬಲಿದ ಎಂಬ ಭಾವನೆಯನ್ನು ಕಾಣಬಹುದು. ಅದರಲ್ಲಿ ಶೀಮಂತ ಕುಟುಂಬದವರು ತಮ್ಮ ಹಾಲಿ ಕೆಲಸಗಳಿಗೆ ಬರುವರಿಗೆ ಸಹಕಾರದ ಮೂಲಕ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ವಾರದ ಸಂತೆಯ ದಿನ ಮುಂದಾಗುತ್ತಾರೆ. ಅವರಿಗೆ ಹಣಕಾಸಿನ ನೆರವುನ್ನು ನೀಡಿ ಉತ್ತಮ ಜೀವನವನ್ನು ಸಾಗಿಸಲು ಸಹಾಯಕರಾಗುತ್ತಾರೆ. ಹೀಗೆ ಗ್ರಾಮೀಣ ಜನರಲ್ಲಿ ಒಬ್ಬರಿಗೊಬ್ಬರು ಸಹಾಯ ಹಸ್ತವನ್ನು ಒದಗಿಸಿಕೊಡುತ್ತವೆ.

ಸಂತೆಗಳು ಜನರಿಗೆ ಮನರಂಜನೆಯನ್ನು ಒದಗಿಸಿಕೊಡುತ್ತವೆ

ವಾರದ ಸಂತೆಗಳಲ್ಲಿ ಜನರನ್ನು ರಂಜಿಸುವ ಬೀದಿನಾಟಕಗಳು, ದೊಂಬಿರಾಟಗಳು, ಬೋಂಬೆಯಾಟಗಳು, ಕರಡಿಕುಣಿತ ಮತ್ತು ಇತರೆ ಮನರಂಜನಾ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಇವುಗಳನ್ನು ನೋಡಲು ದೂರ ದೂರ ಜಾಗಗಳಿಂದ ಬಂದು ಮನರಂಜಿಸಿಕೊಳ್ಳುತ್ತಾರೆ. ಇದರಿಂದ ಮನನೆಮ್ಮೆದಿಯನ್ನು ಪಡೆದು ಅನೇಕ ರೋಗಗಳಿಂದ ಮುಕ್ತರಾಗುತ್ತಾರೆ. ಇಂತಹ ವಿಶೇಷ ಕಾರ್ಯಕ್ರಮಗಳು ನಡೆಯುವ ಸಂತೆಗಳಿಗೆ ಅನೇಕ ಜನರು ನೋಡುವ ಸಂಪ್ರದಾಯಗಳನ್ನು ಬೆಳಿಸಿಕೊಂಡಿದ್ದರು. ಇತ್ತೀಚೀನ ದಿನಗಳಲ್ಲಿ ಇವುಗಳ ಪ್ರಭಾವಗಳು ಕಡಿಮೆಯಾಗುತ್ತಿರುವುದನ್ನು ಗಮನಿಸಲಾಗಿದೆ. ಕಾರಣ ಆಧುನಿಕ ತಂತ್ರಜ್ಞಾನದ ಪ್ರಭಾವವಾಗಿದೆ. ಪ್ರಾಚೀನ ಕಾಲದಲ್ಲಿ ಸಂತೆಗಳು ನಡೆಯುತ್ತಿದ್ದ, ಪ್ರದೇಶಗಳಲ್ಲಿ ಈಗ ಸ್ಥಳೀಯ ಮಾರುಕಟ್ಟಿಗಳಾಗಿರುವುದನ್ನು ಕಾಣಬಹುದು.

ಸಂತೆಗಳು ಸ್ವೇಹ ಸಾಲಗಳನ್ನು ಒದಗಿಸುತ್ತವೆ

ಸಂತೆಗಳಿಗೆ ವಿವಿಧ ಗ್ರಾಮಗಳಿಂದ ಬರುವ ಜನರು ಪರಸ್ಪರ ಪರಿಚಯವನ್ನು ಮಾಡಿಕೊಳ್ಳಲಾಗುತ್ತದೆ. ಗ್ರಾಮೀಣ ವ್ಯಾಪಾರಸ್ಥರನ್ನು ಪರಿಚಯ ಮಾಡಿಕೊಳ್ಳಲಾಗುತ್ತದೆ. ಇದ್ದರಿಂದ ತಮ್ಮ ಜೀವನಕ್ಕೆ ಬೇಕಾದ ಸರಕುಗಳನ್ನು ಸಾಲವಾಗಿ ಪಡೆದು, ಮುಂದಿನ ವಾರ ಹಣ ಕೊಡುವಂತೆ ನಂಬಿ ಸರಕುಗಳನ್ನು ನೋಡುತ್ತಿದ್ದರು. ಇದು ಹಳ್ಳಿಗರ ಜೀವನ ಸುಧಾರಣೆಗೆ ಬಳಹ ಉಪಯುಕ್ತವಾಗಿದೆ.

ಸಂತೆಗಳು ಸಾಮಾಜಿಕ ಸಾಮಾನೆಯನ್ನು ಕಾಪಾಡುತ್ತವೆ

ಸಂತೆಗಳಲ್ಲಿ ಯಾವುದೇ ಬೇದ ಭಾವನೆಗಳು ಕಂಡುಬರುವುದಿಲ್ಲ. ಇಲ್ಲಿ ಮತ, ಧರ್ಮ, ಜಾತಿಗಳನ್ನು ಯಾರು ಪರಿಗಣಿಸದೆ ಎಲ್ಲಾರನ್ನು ಸಾಮಾನ್ಯವಾಗಿ ನೋಡುವ ಪ್ರಕ್ರಿಯೆಯನ್ನು ಗಮನಿಸಲಾಗಿದೆ.

ಗ್ರಾಹಕರಿಗೆ ಯಾವ ಅಂಗಡಿಯಲ್ಲಿ ವ್ಯಾಪಾರ ಮಾಡಲು ಅವಕಾಶಗಳನ್ನು ನೀಡಲಾಗಿರುತ್ತದೆ. ಇದ್ದರಿಂದ ಸಂತೆಗಳು ಸರ್ವ ಜನರಿಗೂ ಸಾಮಾನೆಯನ್ನು ಸಾರುವ ತಾಣಗಳಾಗಿವೆ ಎಂದು ಹೇಳಬಹುದು.

ಉಪಸಂಹಾರ

ಕೋಲಾರ ಜಿಲ್ಲೆಯ ಬಹುತೇಕ ಸಂತೆಗಳು ಹಳ್ಳಿಗಳಿಂದ ಹುಟ್ಟಿ ಬೆಳೆದು ಬಂದಿರುವುದನ್ನು ಕಾಣಬಹುದು. ಕೆಲವು ಮಾತ್ರ ತಾಲ್ಲೂಕು ಮಟ್ಟಿದ ಸಂತೆಗಳನ್ನು ಬಿಟ್ಟರೆ ಉಳಿದ ಎಲ್ಲಾ ಸಂತೆಗಳು ಗ್ರಾಮೀಣ ಭಾಗಗಳಲ್ಲಿ ಕಂಡುಬರುತ್ತವೆ. ಇವು ಪ್ರಾಚೀನ ಮತ್ತು ಮಧ್ಯಯುಗಿನ ಕಾಲದಿಂದಲು ಕೆಲವು ಸಂಪ್ರದಾಯಗಳ ಮೇಲೆ ನಡೆದುಕೊಂಡು ಬಂದಿರುವುದನ್ನು ತಿಳಿಯಬಹುದಾಗಿದೆ. ಹಾಗೆಯೇ ಪ್ರಸ್ತುತ ಕಾಲದಲ್ಲಿ ಸಂತೆಗಳು ಸಂಪ್ರದಾಯಗಳನ್ನು ಉಳಿಸಿಕೊಂಡಿವೆ. ಅಂದರೆ ನಿರ್ದಿಷ್ಟ ದಿನ, ನಿರ್ದಿಷ್ಟ ಸ್ಥಳದಲ್ಲಿ ಸಂತೆಗಳು ಏಕರೂಪದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಹಿಂದಿನ ಕಾಲದಲ್ಲಿ ಸಂತೆಗಳ ಆಡಳಿತ ನಿರ್ವಹಣೆಯನ್ನು ರಾಜರು, ಪಟೇಲರು, ಗೌಡರು ಮತ್ತು ಶಾಸಭೋಗರು ಮಾಡುತ್ತಿದ್ದರು. ಆದರೆ ಈಗ ಸರ್ಕಾರದ ಅಡಿಯಲ್ಲಿ ಗ್ರಾಮೀಣದಲ್ಲಿ ಗ್ರಾಮ ಪಂಚಾಯಿತಿಗಳು, ಪಟ್ಟಣ, ನಗರಗಳಲ್ಲಿ ಮರಸಭೆ ಮತ್ತು ನಗರಸಭೆಗಳು ನೋಡಿಕೊಳ್ಳುತ್ತವೆ. ಇಂತಹ ಸಂತೆಗಳು ಜರುಗುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅಗತ್ಯವಾದ ಸರಕು-ಸೇವೆಗಳು ಅವರ ಸಾಮರ್ಥ್ಯದ ಮಟ್ಟಿಗೆ, ಕಡಿಮೆ ಬೆಲೆಗಳಲ್ಲಿ ದೊರೆಯುತ್ತವೆ. ಆದ್ದರಿಂದ ಹಳ್ಳಿಗಳ ಜನರ ಜೀವನ ಸುಧಾರಣೆಯಲ್ಲಿ ಸಂತೆಗಳ ಪಾತ್ರ ಮಹತ್ವದಾಗಿದೆ.

ಪರಾಮರ್ಶನ ಗ್ರಂಥಗಳು

- ಚಂದ್ರಶೇಖರನ್. ಎನ್. (2012). ಕನಾರಾಟಕ ಕ್ರೀಡಿ. ಕನಾರಾಟಕ ಗ್ರಾಮೆಟಿಯರ್ ಇಲಾಖೆ.
- ಚಿತ್ತರಂಜನ್.ಹೆಚ್. (2005). ಕೋಲಾರ ಜಿಲ್ಲಾ ಗ್ರಾಮೆಟಿಯರ್. ಕನಾರಾಟಕ ಗ್ರಾಮೆಟಿಯರ್ ಇಲಾಖೆ.
- ಹಿರೇಮತ ಬಿ.ಆರ್. (2012). ಶಾಸನ ಅಧ್ಯಯನ. ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ.
- ಕೃಷ್ಣಪ್ಪ. ಕೆ. (2008). ಸಂಸ್ಕೃತಿಯ ಅಂತರ್ ಶಿಸ್ತೀಯ ನೆಲೆಗಳು. ಸಂಯಮ ಪ್ರಕಾಶನ ಪಾಠ್ಯಸಾರದಿ. ಟಿ.ಎ. (ಸಂ.). ಕನಾರಾಟಕ ರಾಜ್ಯ ಗ್ರಾಮೆಟಿಯರ್ ಮಂಡ್ಯ ಬೆಳ್ಳಿ. ಕನಾರಾಟಕ ಗ್ರಾಮೆಟಿಯರ್ ಇಲಾಖೆ.